

ಡಾ.ಮೃಲಹಳ್ಳಿ ರೇವಣ್ಣ ಅವರ ಸಂಪಾದಿತ ಕೃತಿ ಸಿದ್ಧೇಶ್ವರ ಪುರಾಣದ ಪಕ್ಷಿನೋಟ

ಮಂಜು.ಜೆ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ವಿದ್ಯಾವಧನ ಪ್ರಥಮದಜೆಂ ಕಾಲೇಜು, ಮೈಸೂರು.

Abstract:

ಡಾ. ಮೃಲಹಳ್ಳಿ ರೇವಣ್ಣ ಅವರು ಸಿದ್ಧೇಶ್ವರ ಪುರಾಣ ಎಂಬ ಗ್ರಂಥವನ್ನು ಸಂಪಾದಿಸಿದ್ದಾರೆ. ಗ್ರಂಥಸಂಪಾದನೆ ಎಂದರೆ “ಪ್ರಾಚೀನತಮ ಗ್ರಂಥಗಳನ್ನು, ಕಾವ್ಯಗಳನ್ನು ಸಂಗೃಹಿಸಿ ಅವುಗಳನ್ನು ಮರುಪರಿಶೀಲನೆಗೆ ಒಳಪಡಿಸುವುದು ಅಥವಾ ಪರಿಷ್ಕರಿಸುವುದು” ಹಿಂದಿನ ಕಾಲದಲ್ಲಿ ಬರವಣಿಗಾಗಿ ಇದ್ದ ಪರಿಕರಗಳೆಂದರೆ ಭೂಜ್ಞಪ್ರತಿಗಳು, ತಾಳಿಗರಿಗಳು, ಇದಾದ ಮೇಲೆ ಕಾಗದದ ಒಳಕೆ ಪ್ರಾರಂಭವಾಯಿತು ಎನ್ನಬಹುದು. ಡಾ.ಮೃಲಹಳ್ಳಿ ರೇವಣ್ಣನವರು ಹೇಳುವಂತೆ ಸಿದ್ಧೇಶ್ವರ ಪುರಾಣ ಅವರ ಎರಡನೆಯ ಸಂಪಾದಿತ ಕೃತಿ ‘ಸಿದ್ಧೇಶ್ವರ ಪುರಾಣ.’ ಇದು ಹೆಸರೆ ಸೂಚಿಸುವಂತೆ ಇದು ಎಡಯೂರು ಸಿದ್ಧಲಿಂಗೇಶ್ವರನ ಜೀವನ ವಿವರಗಳನ್ನೊಳಗೊಂಡ ಧಾರ್ಮಿಕ ಕಾವ್ಯ. ಸಿದ್ಧೇಶ್ವರನ ವಿವರಗಳು ಅಲ್ಲಿ ಅಧಿಕವಾಗಿರುವಂತೆ ಪವಾಡ ಕಥಿಗಳು ಯಥೋಚ್ಚವಾಗಿವೆ. ಮುಖ್ಯವಾಗಿ ಆ ಕಾಲದ ಚರಿತ್ರೆಯನ್ನು ದಾಖಲಿಸುವ ದೃಷ್ಟಿಯಿಂದಲು ಇದೊಂದು ವಿಶಿಷ್ಟ ಕೃತಿಯಾಗಿದೆ.

Keywords: ಕನ್ನಡ ಸಾಹಿತ್ಯ, ಸಿದ್ಧೇಶ್ವರ ಪುರಾಣ, ಧಾರ್ಮಿಕ ಕಾವ್ಯ.

ಪೀಠಿಕೆ

ಡಾ. ಮೃಲಹಳ್ಳಿ ರೇವಣ್ಣನವರು ‘ಸಿದ್ಧೇಶ್ವರ ಪುರಾಣ’ ಕೃತಿಗೆ ಉಪಯುಕ್ತವಾದ ಪೀಠಿಕೆ ಬರೆದು ಶಾಸ್ತ್ರೀಯವಾಗಿ ಸಂಪಾದಿಸಿಕೊಟ್ಟಿದ್ದಾರೆ. ಸಿದ್ಧೇಶ್ವರ ಪುರಾಣ ಎಡಯೂರು ಸಿದ್ಧಲಿಂಗೇಶ್ವರರ ಜೀವನ ಚರಿತ್ರೆ. ಅವರು ಯಾತ್ರೆ ಮಾಡಿದಂತೆ ಉರುಗಳು, ಧರ್ಮಪ್ರಚಾರ ಕ್ಯಾರ್ಬೋಂಡ ಸ್ಟಾಗಳು, ಆತ ನೆಲೆನಿಂತ ಪ್ರದೇಶಗಳು ಹಾಗೂ ಅಲ್ಲಿ ಮೆರೆದಂತ ಅನೇಕ ವಿಧವಾದ ಪವಾಡಗಳು ಸಂಪರ್ಕವಾಗಿ ಈ ಕಾವ್ಯದಲ್ಲಿ ವರ್ಣಿತವಾಗಿವೆ. ವಾರ್ಧಕ ಷಟ್ಕಾದಿಯಲ್ಲಿ ರಚಿತವಾಗಿರುವ ಈ ಕಾವ್ಯವನ್ನು ವಿರಕ್ತಕ್ತೋಂಟಾದಾಯ್ ಎಂಬ ಏರ್ಶ್ವತ್ವ ಯತ್ತಿ

ಬರೆದನೆಂಬುದು ಕಾವ್ಯದ ಪೀಠಿಕಾ ಸಂಧಿಯ ಪದ್ದದಿಂದ ತಿಳಿದು ಬರುತ್ತದೆ.

“ಕೃತಿಯ ಪೇಸರಮಳ ಸಿದ್ಧೇಶ್ವರ ಪುರಾಣವೀ ಕೃತಿಗಳಿಫ್ಫೇರ ಸಿದ್ಧಲಿಂಗಯತಿ ರಾಜನೀ ಕೃತಿಯ ಪಾಲಿಪರು ವಸುಮತಿಯ ತಿವಶರಣಾರ್ಥಿಕೃತಿ ಪೇಳ್ಳನಾರೆಂದನೆ ಮತ ಮಹಾಖಾತ್ಸರ್ಥ ಜತುರತನೆಂದನಿಸುವ ಪ್ರತಿಮ ಗುರು ಗಂಭೀರಸುತ ಭಕ್ತವಿತತಿಪೂರ್ವಿಕೆ ಜಿತ ವಿರತ ತೋರಣಾದಾರ್ಥಿ ತೋರ್ಕಾಕ್ಷರಿ ಜಮತ್ತುತ್ತಿಯಿಂದ ಪೇಳ್ಳನಿದನ್” (1-24) ಕೆತನಿಗೆ ಮರಿತೋಂಟಿದಾಯ್ ಎಂಬ ಹೆಸರಿತ್ತೆಂದು ಏರ್ಶ್ವತ್ವ ವಿದ್ಯಾಂಸರು ಅಭಿಪ್ರಾಯ

¹. ಮೃಲಹಳ್ಳಿ ರೇವಣ್ಣ ಸಿದ್ಧೇಶ್ವರ ಪುರಾಣ. ಪು.14

ಪಡುತ್ತಾರೆ. ಆದರೆ ಸಿದ್ಧೇಶ್ವರ ಮರಾಣದ ಯಾವ ಭಾಗದಲ್ಲಿಯೂ ಇದಕ್ಕೆ ಸಮರ್ಥನೆ ದೊರೆಯುವುದಿಲ್ಲ. ಈತ ತನ್ನ ಗುರು ಪರಂಪರೆಯನ್ನು ಹೇಳುವಾಗ “ಧರೆಗೆ ಪಾವನ ಮಣ್ಣ ತೀರ್ಥವೆಂದೆನಿವ ಮಹಾಕಾರೇ ಮತ್ತು ಹೇಮಾವತಿ. ನದಿಗಳ ಮಧ್ಯ ದೇಶದಲ್ಲಿರುವ ನಂದಿಪುರದ ಸಿಂಹಾಸನಾದಿವ ಗುರುಚನ್ನನಂಜೀಶನ ಶಿಷ್ಯ ಪರ್ವತೀಂದ್ರನ ಹಸ್ತ ಸರಸಿಜೋಽಧ್ವವ”² ತಾನಂದು ಹೇಳಿಕೊಳ್ಳುತ್ತಾನೆ. ನಮಗೆ ದೊರೆಯುವ ಆಧಾರಗಳ ಸಹಾಯದಿಂದ ಮತ್ತು ವಿರಕ್ತ ತೋಂಟದಾಯ ಏಿತಿಕಾ ಸಂಧಿಯ ಪದ್ಯದಲ್ಲಿ ಹೇಳುವ ಭೋಗೋಳಿಕ ಪರಿಸರವನ್ನು ಹೊಂದಿರುವ ಕಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣವೇ ನಂದಿಯಪುರವಿರಬಹುದಂದು ಉಂಟಿಸಿಕೊಳ್ಳಬಹುದು. “ಬಸವಾಪಟ್ಟಣ ಇತಿಹಾಸಿಕವಾಗಿ ಸಾಂಸ್ಕೃತಿಕವಾಗಿ ಮಹತ್ವವುಳ್ಳ ಗ್ರಾಮ. ಒಂದು ಕಾಲಕ್ಕೆ ಇದು ಏರೆಶ್ವರ ಧಾರ್ಮಿಕ ಕೀಂದ್ರವು ಆಗಿತ್ತು” ಎಂದು ಮೈಲಹಳ್ಳಿ ರೇವಣ್ಣನವರು ತಮ್ಮ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅನೇಕರು ಹೇಳಿದರು ಎಂಬುದನ್ನು ತಿಳಿಸಿಕೊಡುತ್ತಾರೆ. ಇಲ್ಲಿ ಶಾಂತೇಶ್ವರ, ಷಡ್ಕಭಾವ ರಹಿತೇಶ್ವರ, ಪ್ರಣಾತಿಂ ಹರೇಶ್ವರ, ಏರಭದ್ರ ಮತ್ತು ಅಕ್ಕಮಹಾದೇವಿ ದೇವಾಲಯಗಳಿವೆ. ಬಸವಾಪಟ್ಟಣದ ದಕ್ಷಿಣದಲ್ಲಿ ಏರೆಶ್ವರ ಮತ್ತಿರು. ಸಿದ್ಧೇಶ್ವರ ಮರಾಣದ ಕರ್ಕ್ಯು ಹೇಳುವ ಗುರು ಪರಂಪರೆಯ ಮತ ಇದಾಗಿರಲುಬಹುದು. ‘ಬಸವಾಪಟ್ಟಣದ ಉತ್ತರ ದಿಕ್ಕಿನಲ್ಲಿ ಸುಪುಸಿದ್ಧ ಶಿವಶರಣ ಶಾಂತಯ್ಯನ ಸಮಾಧಿಯು ಇದೆ.’ ಅಲ್ಲದೆ ಆ ಪ್ರದೇಶದ ಸುತ್ತ-ಮುತ್ತ ಏರೆಶ್ವರ ಅಧಿಕ ಸಂಖ್ಯೆಯಲ್ಲಿ ಈಗಲೂ ಇದ್ದಾರೆ. ಏರೆಶ್ವರ ಧರ್ಮ ಸಂಸ್ಥಾಪಕ ಬಸವೇಶ್ವರನ ಮರು ಅವಶಾರ ಎಡೆಯೂರು ಸಿದ್ಧಲಿಂಗೇಶ್ವರ ಎಂಬ ಅಭಿಪ್ರಾಯ ವಿಂತೆಯಲ್ಲಿದೆ. ಈ ಸಂತನ ಜೀವನ ಮತ್ತು

ಧರ್ಮ ಪ್ರಸಾರವನ್ನು ಕುರಿತಂತೆ ಅನೇಕ ಏರೆಶ್ವರ ಕವಿಗಳು ತಮ್ಮ ಕಾವ್ಯಗಳಲ್ಲಿ ಪ್ರಸ್ತಾಪಿಸಿದ್ದಾರೆ. 14ನೇ ಶತಮಾನದಲ್ಲಿ ನೂರೊಂದು ವಿರಕ್ತರ ಏರೆಶ್ವರ ಪ್ರಚಾರ ಕ್ರಿಯೆಗಳಲ್ಲಿ ಯಶಸ್ವಿಯಾಗಿ ಈ ಮತಕ್ಕೆ ಜನರನ್ನು ಆಕರ್ಷಿಸಿದರು ಎನ್ನಬಹುದಾಗಿದೆ. ಈ ವಿರಕ್ತರ ಸಾಲಿನಲ್ಲಿ ಹಿರಿಯನು ಗುರು ಸ್ವರೂಪನು ಆದವನು ಎಡೆಯೂರು ಸಿದ್ಧಲಿಂಗೇಶ್ವರ. ಜಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಗೌಸಲ ಚನ್ನಬಿಸವೇಶ್ವರನ ಶಿಷ್ಯನೆಂಬುದು ವಿದ್ಬಾಂಸರ ಅಭಿಪ್ರಾಯ. ಈ ಹರದನಹಳ್ಳಿಯಿಂದ ಹೊರಟ ಸಿದ್ಧಲಿಂಗೇಶ್ವರ ಪ್ರಧಾನವಾಗಿ ತುಮಕೂರು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಸಂಚಾರ ಮಾಡಿ ಏರೆಶ್ವರ ಧರ್ಮ ಪ್ರಚಾರ ಕ್ರಿಯೆಗಳಲ್ಲಿ ವಿರಕ್ತರ ಮತ್ತಿರ ತೀಳಿದುಬರುತ್ತದೆ. ಒಟ್ಟಿನಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಧರ್ಮ ಸಂಸ್ಥಾಪನೆಗಾಗಿ ಅವಶರಿಸಿದ ಮಹಾನುಭಾವ ಎಂಬ ನಂಬಿಕೆ. ಹಾಗಾಗಿ ಸಿದ್ಧೇಶ್ವರನನ್ನು ಕುರಿತು ಅನೇಕ ಏರೆಶ್ವರ ಕವಿಗಳು ಸೃಷ್ಟಿಸುವುದರ ಜೊತೆಗೆ ಅವನ ಧರ್ಮ ಪ್ರಚಾರ ಮತ್ತಿರ ಸಾಧನೆಗಳನ್ನು ರಚಿಸಿದ್ದಾರೆ. ಪ್ರಸ್ತುತ ಸಿದ್ಧೇಶ್ವರ ಮರಾಣವು ಇವುಗಳಲ್ಲಿ ಒಂದು.

ಈ ಕೃತಿಯನ್ನು ಕುರಿತು ಕವಿ ಮನೋವ್ಯಾಪಕಲತೆ ಅಳಿದು ಸುವಿವೇಕ ಭಕ್ತಿ, ಅವಿಲ ಭೋಗ ಹಾಗೂ ಮೋಕ್ಷವು ಜನಗಳಿಗೆ ದೊರೆಯಲೆಂದು ಬರೆದುಬಾಗಿ ಹೇಳಿಕೊಂಡಿದ್ದಾನೆ. ಇತರ ಕವಿಗಳಂತೆ ಸ್ವವಿರಗಳನ್ನು ಹೆಚ್ಚಾಗಿ ಹೇಳಿಕೊಂಡಿಲ್ಲ, ಅದು ಒಂದೆರಡು ಮಾತಿನಲ್ಲಿ ತನ್ನ ಗುರು ಪರಂಪರೆಯನ್ನು ಮಾತ್ರ ತಿಳಿಸುತ್ತಾನೆ. ಒಬ್ಬ ವೈಕೆ ಒಮ್ಮೆ ಸನ್ಯಾಸ ಸ್ವೀಕರಿಸಿದ ನಂತರ ಹಾಗೂ ಮತಾಧಿಪತಿಯಾದ ಮೇಲೆ ಈತ ಇಡೀ ಸಮಾಜದ ವ್ಯಕ್ತಿಯಾಗುವುದರಿಂದ ಮೂರಾಶ್ವಮದ ತಂದೆ, ತಾಯಿ, ಉರು, ಕೇರಿಗಳ ವಿಷಯವಾಗಿ

². ಮೈಲಹಳ್ಳಿ ರೇವಣ್ಣ. ಸಿದ್ಧೇಶ್ವರ ಮರಾಣ. ಪು.14

ಹೇಳಿಕೊಳ್ಳುವಂತಿಲ್ಲ. ಕವಿಚರಿತೆಕಾರರು ಕವಿಯ ಕಾಲವನ್ನು ಸುಮಾರು 1560 ಎಂದು ಉಹಿಸಿದ್ದಾರೆ.

ಸಿದ್ದೇಶ್ವರ ಮರಾಠಾದಲ್ಲಿ ಕವಿ ಅನೇಕ ಪ್ರಾಚೀನ ಕವಿಗಳನ್ನು ಸೃಷಿಸಿದ್ದಾನೆ. ಪಾಲ್ಯಾರಿಕೆ ಸೋಮನಾಥ, ಪದ್ಮರಾಜ, ಹರಿದೇವ, ಮಗ್ಗೆಯ ಮಾಯಿದೇವ, ಬಾಣ, ಕಾಳಿದಾಸ, ಮಳೆಯರಾಜ ಹಾಗೂ ಭೋಜರಾಜರು ಮುಖ್ಯರು. ಅಲ್ಲದೆ ಬಸವನಿಂದ ಹಿಡಿದು ಗೊಳಿಸಿ ಸಿದ್ದೇಶ್ವರ ವಚನಕಾರರನ್ನು ಸೃಷಿಸಿಕೊಂಡಿದ್ದಾನೆ. ವಿರಕ್ತ ತೋಂಟದಾಯನು ಸಿದ್ದೇಶ್ವರ ಮರಾಠಾವೂ ಒಳಗೊಂಡಂತೆ ಕನ್ನಾಟಕ ಶಭ್ದಮಂಜರಿ ಮನೋವಿಜಯ ತಾತ್ಪರ್ಯ, ಮಗ್ಗೆಯ ಮಾಯಿದೇವ, ಶತಕ್ತರಾಯ ಟೀಕು ಎಂಬ ಗ್ರಂಥಗಳನ್ನು ರಚಿಸಿರುವುದಲ್ಲಿದೆ ಸಂಸ್ಕೃತದಲ್ಲಿ ವೀರಶೈವ ಆನಂದ ಚಂದ್ರಿಕೆ, ವೀರಶೈವ ಪದೀಪಿಕೆ, ಕೃವಲ್ಯಾಸಾರ ಹಾಗೂ ಷಟ್ಪಾಲ ದೀಪಿಕೆ ಕೃತಿಗಳನ್ನು ರಚಿಸಿದ್ದಾನೆ. “ಸಿದ್ದೇಶ್ವರ ಮರಾಠಾದಲ್ಲಿ ಈತ ವಿಕೋತ್ತರ ಶತಷ್ಠಳಗಳನ್ನು ಕುರಿತು ವಿಶದವಾಗಿ ತಿಳಿಸಿರುವಂತೆ ಪ್ರಾಯಶಃ ಯಾವ ಕನ್ನಡ ಗ್ರಂಥಗಳಲ್ಲಿಯೂ ತಿಳಿಸಿಲ್ಲ ಎಂಬುದು ವೀರಶೈವ ವಿದ್ಬಾಂಸರ ಅಭಿಪ್ರಾಯ”³ ಪ್ರಸ್ತುತ ಕಾವ್ಯ ಹಲವಾರು ಕಥೆ, ಉಪಕಥೆ, ಪವಾಡ ಹಾಗೂ ಜನಜೀವನದ ಚಿತ್ರಣಗಳನ್ನೂ ಗೊಂಡ ಮರಾಠಾವಾಗಿದೆ.

ಸಿದ್ದೇಶ್ವರ ಮರಾಠಾ ಒಂದು ಧಾರ್ಮಿಕ ಗ್ರಂಥ. ಇದು ಪ್ರಥಾನವಾಗಿ ವೀರಶೈವ ಧರ್ಮದ ಹಿರಿಮೆಯನ್ನು ಎತ್ತಿ ಹಿಡಿಯುವುದಕ್ಕಾಗಿ ರಚಿತವಾಗಿದೆ. ಎಡಯೂರು ಸಿದ್ದಲಿಂಗಯಿತಿಯ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವುದೇ ಇದರ ಮೂಲ ಉದ್ದೇಶವು ಹೌದು. ಇದರೊಂದಿಗೆ ವೀರಶೈವ ಆಜಾರ-ವಿಚಾರಗಳ ನಿರೂಪಣೆಗೂ ಪ್ರಾಧಾನ್ಯತೆಯನ್ನು ಕೊಡಲಾಗಿದೆ. ವೀರಶೈವ ಧರ್ಮವನ್ನು ಕುರಿತಂತೆ ವಿರಕ್ತ

ತೋಂಟದಾಯನಿಗಿಂತ ಸ್ಪಷ್ಟವಾಗಿ, ನಿಖಿರವಾಗಿ ಹೇಳಿದ ಮತ್ತೊಬ್ಬ ಕವಿ ಇಲ್ಲವೆಂಬ ಅಭಿಪ್ರಾಯವಿದೆ. ಇಲ್ಲಿ ವೀರಶೈವ ಧರ್ಮ ಪ್ರತಿಬಾರದ ಉದ್ದೇಶವಿದ್ದರು ಕವಿಯ ಕಾಲದ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರಲ್ಲಿ ಸಿದ್ದಲಿಂಗನ ಜೀವನ ವಿಚಾರ ಅಧಿಕವಾಗಿದ್ದರು ಆತನ ಸುತ್ತ ಹೆಣೆದ ಪವಾಡ ಕಥೆಗಳು ಯಥೇಜ್ವವಾಗಿವೆ. ಪ್ರಾರಂಭದಲ್ಲಿ ಪ್ರಕೃತಿ, ಶಿವ ಪಾರ್ವತಿಯರನ್ನು ವರ್ಣಿಸುವ ಕವಿ ಭೂಲೋಕದಲ್ಲಿ ಅನ್ಯಮತ ಧರ್ಮಗಳು ತುಂಬಿ ಶಿವನಾಮಸ್ತರಣೆ ಮಾಡದೆ ಹರನಿಂದೆಯಾಗುತ್ತಿದೆ ಎಂದು ನಾರದ ಮುನಿಗಳು ಶಿವನಿಗೆ ವಿನಂತಿಸಿದಾಗ ಶಿವ ನಾರದರ ಮಾತನ್ನು ಆಲಿಸಿ ಕೆಲಸಕ್ಕೆ ಹೋಗುವವರು ಯಾರು? ಎಂದು ಬೆಂತಿಸಿ ಆಗ ಶಿವ ಹೃದಯ ವಾಸಿಯಾದ ಹೃನ್ನಿಲಯ ಬಸವನೆಂಬ ಆದಿಜಂಗಮನೆ ಈ ಕೆಲಸಕ್ಕೆ ಸಮರ್ಥನೆಂದು ಶೀಮಾನಿಸಿ, ಅವನನ್ನು ಈಗ ನೀನು ಭೂಲೋಕಕ್ಕೆ ಹೋಗಿ ಅಲ್ಲಿಯ ಸಕಲ ಜೀವ ರಕ್ಷಿಸುವುದು ಎಂದು ಭಿನ್ನವಿಸಿದನು.

ಒಂದು ದಿನ ಕಾಮರಿಪು ಕೃಲಾಶದಿಂದ ಭೂಮಿಗಿಳಿದು ಎಂಟು ವರುಷದ ಬಾಲಕನಾಗಿ ವಾಣಿಜ್ಯಪುರ ಪ್ರವೇಶಿಸಿದನು ಅಲ್ಲಿ ಜನ್ಮಬಸವೇಶನ ನಿಲಯಕ್ಕೆ ಬಂದು ಅವರಿಗೆ ಕೃಮುಗಿದು ಸದ್ಗುರುವೆ ನನ್ನನ್ನು ಸಲಹು ಎಂದನು. ಶಿಶು ರೂಪದ ಶಿವನು ಪ್ರೀತಿಯಿಂದ ಎಲ್ಲೆ ತಂದೆಯೇ ನೀನು ನನಗೆ ದೀಕ್ಷೆಯ ಕೊಡು, ಎನಲು ಆನಂದದಿಂದ ರುಂಡಮಂಡಲವನ್ನು ಆ ಸಮ ವಿಧಾನದಿಂದ ರಚಿಸಿ ಪೂರ್ವಾಭಿಮುಖವಾಗಿ ಹುಳಿರಿಸಿ ಕೆವಿಯಲ್ಲಿ ಪಂಚಾಕ್ಷರಿ ಮಂತ್ರವನ್ನು ಉಸುರಿ ಕರತಳದೊಳು ಲಿಂಗವನಿತ್ತ ದೀಕ್ಷೆಕೊಟ್ಟಿ ಸಿದ್ದಲಿಂಗೇಶನೆಂದು ಹೆಸರಿಟ್ಟಿ ಹರಸಿದನು. ಅವನ ಗುರು ಭಕ್ತಿಯನ್ನು ನೋಡಿ ನೀನು ಕಾರಣ ಮರುಷ, ನೀನು ಜಗದೋದ್ಧಾರ ಕಾರ್ಯ ಮಾಡಲು ಚರಮೂರ್ತಿಗಳ ಜೊತೆ ಹೋಗುವುದು ಲೇಸು ಎಂದು

³. ಕರಿಬಸವಶಾಸ್ತ್ರಿಗಳು ಪಿ.ಆರ್. ಶ್ರೀ ಸಿದ್ದೇಶ್ವರ ಮರಾಠಾ. ಪು.2

ಸಿದ್ಧಲಿಂಗಯತ್ತಿಯನ್ನು ಕಳುಹಿಸಿದನು. ಇದರಿಂದ ಸಂಕೋಪಗೊಂಡ ಸಿದ್ಧಲಿಂಗ ಗುರುವಿಗೆ ನಮಸ್ಕರಿಸಿ ಚರಮೂರ್ತಿಗಳ ಗಣದೊಂದಿಗೆ ದೇಶ ಪರ್ಯಾಟನೆಗೆ ಹೋರಟನು. ಸಿದ್ಧಲಿಂಗನ ಸುತ್ತ ಹೆಣೆದ ಪವಾಡ ಕಥೆಗಳು ಯಥೇಷ್ಟವಾಗಿವೆ.

ಗುರುಲಿಂಗಯತ್ತಿಯ ಕರ್ಗರೆಗೆ ಬಂದಾಗ ಪರಮ ಭಕ್ತಿನಾದ ನಂಬಿಯಣ್ಣ ತನ್ನ ಮನೆಗೆ ಬರಬೆಕೆಂದು ಆಹ್ವಾನಿಸುತ್ತಾನೆ. ಬರುವುದಾಗಿ ಹೇಳಿದ ಶಿವಯೋಗಿ ಉಂಟಿನ ಹೊರಗಿದ್ದ ತೋಟದ ಜಲುವಿಗೆ ಮಾರುಹೋಗಿ ಅಲ್ಲಿದ್ದ ಮಾವಿನಮರದ ಕೆಳಗೆ ಹೋಗಿ ಕುಳಿತುಕೊಳ್ಳುತ್ತಾನೆ. ಆಹ್ವಾನವಿಶ್ವಿದ್ದ ನಂಬಿಯಣ್ಣನು ಮರೆತು ಕರೆಯಲು ಬರಲಿಲ್ಲ ಆಗ ತಮೋಮಗ್ನಾದ ಸಿದ್ಧಲಿಂಗನ ಸುತ್ತ ಗುಡಿಗೋಪುರಗಳಂತೆ ಹುತ್ತ ಬೆಳೆದವು ಆ ಸಂದರ್ಭವನ್ನು ಕವಿ ಹೀಗೆ ವರ್ಣಿಸುತ್ತಾನೆ.

**“ಪರೆದಲೆಯನೆಿಪ ಗುರುಸಿದ್ಧಲಿಂಗಯತ್ತಿ ನಿ
ಜೀರಿಗಿನಿಂದೀತೆರದೋಳಿರೆ ಗಢ್ಗರೆಯ ಬಳಸಿ
ನರೆಯ ಗುಡಿಗೋಪುರದವೋಲು ಘಟ್ಟಬಿಕ್ಕಿ
ಕೃಪೆಯು ಹಾರಿಕೊಂಡಾಗಳು”**

(9-35)

ಅಷ್ಟೆ ಅಲ್ಲ ಆ ಹುತ್ತದ ಒಳಗೆ ಗೆದ್ದಲು ಹುಳುಗಳು ತುಂಬಿಕೊಂಡು ಗಡ್ಡದರೋಮಗಳಲ್ಲಿ ಕಡಚಗಳು ಗೂಡು ಕಟ್ಟಿದವಂತೆ. ಭೂಮಿಗಳಿದ ಯತ್ತಿಯ ಜಡೆಗಳಲ್ಲಿ ಮೊಲವೋಂದು ಮನೆಮಾಡಿ ಮರಿಯನ್ನು ಹಾಕಿದ ಬಿತ್ರಣವನ್ನು ಸೋಗಸಾಗಿ ಕವಿ ಬಿಡಿಸಿದ್ದಾನೆ.

ಹೀಗೆ ಹುತ್ತದ ಒಳಗಿದ್ದ ಸಿದ್ಧಲಿಂಗಯತ್ತಿಗೆ ನಂಬಿಯಣ್ಣ ಶೆಟ್ಟಿಯ ಮನೆಯ ಹಸು ತನ್ನ ಕರುವಿಗೂ ಹಾಲು ಕುಡಿಸದೆ ಸಂಕೋಪದಿಂದ ಹುತ್ತದ ಬಳಿಗೆ ಬಂದು ನಿರಂತರವಾಗಿ ಹಾಲನ್ನು ಸುರಿಸಿ ಮನೆಗೆ ಬರುತ್ತಿರುತ್ತದೆ. ಮನೆಯಲ್ಲಿ ಹಾಲು

ಕೊಡದೆ, ಕರುವಿಗೆ ಮೊಲೆಯು ಕೊಡದೆ ಇರಲು ಕಾರಣವೇನಿರಬಹುದು? ಎಂದು ಜಿಂತಿಸಿ ನಂಬಿಯಣ್ಣಶೆಟ್ಟಿಯು ಹಂಡೋಟಕ್ಕೆ ಹೋಗಿ ಪುಷ್ಟಗಳನೆತ್ತುವ ಸಮಯದಲ್ಲಿ, ಹುತ್ತದ ಮೇಲೆ ಗೋವು ಹಾಲನ್ನು ಧಾರೆಗಟ್ಟಿ ಕರೆಯುತ್ತಿರುವ ದೃಶ್ಯ ನೋಡುತ್ತಾನೆ. ಈ ಮೊದಲು ಇಲ್ಲಿ ಹುತ್ತಪು ಇರಲ್ಲಿಲ್ಲ, ಇದರೊಳಗೆ ಗೋವು ಹಾಲು ಕರೆಯುತ್ತಿರುವುದು ಎಂಥಾ ಹೋದ್ದವು. ಇದರಲ್ಲಿ ಯೋಗಿ ಇರಬಹುದೇ? ಎಂದು ನಂಬಿಯಣ್ಣಶೆಟ್ಟಿ ಆಗ ಹುತ್ತದ ಬಳಿ ಹೋದನಂತೆ. ಇಂಥ ಪವಾಡ ದೃಶ್ಯದ ವರ್ಣನೆಯನ್ನು ಕವಿ ಬಹುಸುಂದರವಾಗಿ ಬಿಡಿಸಿದ್ದಾನೆ.

ಕವಿ ತೋಂಟದಾಯ ಅಲ್ಲಲ್ಲಿ ಎಡೆಯೂರಿನ ಸುತ್ತಮುತ್ತಲಿನ ಜನಜೀವನವನ್ನು, ಪ್ರಕೃತಿಯನ್ನು ಮತ್ತು ಕರೆತೊರೆಗಳನ್ನು ಕುರಿತಂತೆ ಹೇಳುವುದರ ಮೂಲಕ ಗೊಳಿಸಿನ ಉದ್ದಾನವನ, ಗಿಡಮರಗಳ ವರ್ಣನೆಯಂತು ರೋಚಕವಾಗಿವೆ. ಕಲ್ಲುನಂದಿಗೆ ಕಬ್ಬಿ ತಿನ್ನಿಸುವ ಸಂದರ್ಭ ಈ ಕಾವ್ಯದ ರೋಚಕ ಭಾಗವಾಗಿದೆ. ಸಿದ್ಧಲಿಂಗನ ಭಕ್ತರಲ್ಲಿನ ಮುಗ್ಧತೆಯ ಪ್ರೀತಿಯ ಪರಾಕಾಷ್ಟತೆಯನ್ನು ಇಲ್ಲಿ ಕಾಣಬಹುದು. ಬಾಹೂರ ಬೊಮ್ಮೆಯನ್ನು ಕುರಿತು ಸುಖಿತ್ವಿಯನು ನನ್ನ ಕೈಯಲ್ಲಿರುವ ಬಳಗಬ್ಬನು ಈ ಕಲ್ಲಿನ ಬಸವಣ್ಣನಿಗೆ ತಿನ್ನಿಸಲು ಸಾಧ್ಯವೇ? ಎಂದು ಸವಾಲು ಎಸೆಯಲು ಬೊಮ್ಮೆಯನ್ನು ಆ ಸವಾಲನ್ನು ಸ್ವೀಕರಿಸಿ ಕಲ್ಲಿನ ಬಸವಣ್ಣನಿಗೆ ಕಬ್ಬನ್ನು ತಿನ್ನಿಸುವಲ್ಲಿ ಸಫಲನಾಗುತ್ತಾನೆ. ಮೇರುವಿನ ಸಮಾನನಾದ ದೇಹ ಉಳ್ಳವನಿಗೆ ಇದು ಸಾಕಾಗುವುದೇ? ಎಂದು ಕಲ್ಯಾಣ ಪಟ್ಟಣದ ಉದ್ದಾನವನದಲ್ಲಿರುವ ಕಬ್ಬಗಳನ್ನೆಲ್ಲ ತಂದು ಬೆಟ್ಟದ ರಾಶಿಯಂತೆ ಹಾಕಿ ಅದನ್ನು ಅರ್ಥಿಸಿಕೊಳ್ಳುವಂತೆ ಬಿಡಿಸಿರುವ ಸಂದರ್ಭ ಅಧ್ಯಾತ್ಮವಾಗಿದೆ.

⁴. ಮೃಲಹಳ್ಳಿ ರೇವಣ್ಣ. ಸಿದ್ಧೇಶ್ವರ ಪುರಾಣ. ಪು.53

“ಒಂದಿಗೆ ವರ್ಷ ಕರೆದುಕೊಂಡು ಬಂದು ಈ ತರಹಿಂದೆಲ್ಲೇ ಸ್ಥಾವಿಯಾಗಿತಂಗೆಯೆನು
ತ್ವರಿತರಲ್ಲವ ಸವಿಯಲಾಗಳೂ ಒಂದನ ಕರೆಗೆ
ಕರೆದುಕೊಂಡು ಹೋಗಿ”

(13-29)

ಈ ರೀತಿಯಾಗಿ ಪವಾಡ ಕಥೆಗಳನ್ನು ಹೇಳುತ್ತಾ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ವಿವರಗಳನ್ನು ಕವಿ ಸಾಕಷ್ಟು ದಾಖಿಲಿಸುತ್ತಾನೆ. ತುಮಕೂರು ಜಿಲ್ಲೆಯ ಭಾಗದಲ್ಲಿ ಐದು ನೂರು ವರ್ಷಗಳಷ್ಟು ಹಿಂದೆಯೇ ಒಳ್ಳೆಯ ಎಳ್ಳಿರು, ಒಳ್ಳೆಯ ಬಾಳಿಗಳನ್ನು ಬೆಳೆಯಲಾಗುತ್ತಿತ್ತೆಂಬುದನ್ನು ಈ ಕಾವ್ಯದಿಂದ ತಿಳಿಯಬಹುದು. ಆ ಪ್ರದೇಶದ ಉಟ್ಟೊಪಚಾರ ಸಿದ್ಧಲಿಂಗೇಶ್ವರನಿಗೆ ಬಗೆಬಗೆಯ ಸಿಹಿ ತಿಂಡಿ-ತಿನಿಸುಗಳನ್ನು ಎಡೆಮಾಡುವ ಬಗೆ, ಅಲ್ಲದೇ ವಿಧ ವಿಧವಾದ ಅನ್ನ, ಅಂಬಲಿ, ಕಚ್ಚಾಯ, ಪಾಯಸ, ಪಾನೀಯ, ತುಪ್ಪ, ಮೊಸರು, ಮಜ್ಜಿಗೆ ಹಾಗೂ ಹಾಲಿನ ವಿವರಗಳಲ್ಲದೆ ಜನರ್ಜಿವನದ ಅನೇಕ ವಿಚಾರಗಳು ಈ ಧಾರ್ಮಿಕ ಕಾವ್ಯದೊಳಗೆ ಹಾಸುಹೊಕ್ಕಿವೆ. ಈ ಕಾವ್ಯದಲ್ಲಿ ನವಥಾನ್ಯಗಳು ಅಶೋಕ, ಕಂಚಿವಾಳ, ಸಂಪರ್ಗ, ಮಾಪು, ಮಾದಳ, ನಿಂಬೆ, ನೇರಳೆ, ಹಲಸು, ಅಡಕೆ, ತೆಂಗು, ಹಿಪ್ಪಲಿ, ಸುರಗಿ, ಸುರಹೊನ್ನೆ, ನೆಲ್ಲಿ, ಕಿತ್ತಳೆ, ಹೇರಳೆ, ಗೋರಂಟಿ, ಲಕ್ಷ್ಮಿ, ದಾಳಿಂಬ ಮೊದಲಾದ ವ್ಯಕ್ತಿಗಳು ಮತ್ತು ಭೂಮರಗಳು ಕಳಹಂಸ, ಚಕ್ರವಾಕ, ನೀರುಹಕ್ಕಿಗಳು, ನವಿಲು, ಪಾರಿವಾಳಗಳು ವಿಹರಿಸುತ್ತಿರುವ ವಿಷಯಗಳನ್ನು ಕವಿ ತೋಂಟದಾಯ ಅಶ್ವದ್ಧತವಾಗಿ ವರ್ಣಿಸುವುದರ ಮೂಲಕ ತಾನೊಬ್ಬ ಪ್ರಕ್ರಿಯೆ ಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾನೆ. ಹೀಗೆ ಈ ಕಾವ್ಯವು ಧಾರ್ಮಿಕರಿಗೆ ಪೂಜ್ಯವಾಗಿಯೂ, ಸಾಹಿತ್ಯಸ್ಕರಿಗೆ ಆ ಕಾಲದ ಜನರ್ಜಿವನದ ಸಂಸ್ಕೃತಿಯನ್ನು ಕಾಣುವ ಆಕರಷಾಗಿಯು ಕಂಡುಬರುತ್ತದೆ.

ಮೈಲಹಳ್ಳಿ ರೇವಣ್ಣನವರು ಸಿದ್ಧೇಶ್ವರ ಮರಾಠಾವನ್ನು ಎರಡು ಪ್ರತಿಗಳ ಸಹಾಯದಿಂದ ಸಂಪಾದಿಸಲಾಗಿದೆ ಎಂದು ತಿಳಿಸುತ್ತಾರೆ. ಇವೆರಡು ಮುದ್ರಿತ ಪ್ರತಿಗಳು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿ ವಿರಕ್ತ ತೋಂಟದಾಯ ಸಿದ್ಧೇಶ್ವರ ಮರಾಠಾ ನಾಲ್ಕು ಓಲೆ ಪ್ರತಿಗಳಿವೆ. ಅವುಗಳೆಲ್ಲ ತಿಥಿಲಾ ಮತ್ತು ಅಮಾಣಿ ಪರಿಷ್ಕರಣೆಗೆ ಬಳಸಿಕೊಂಡ ಪ್ರತಿಗಳನ್ನು ಕ ಮತ್ತು ಗ ಎಂದು ಕರೆದಿದ್ದಾರೆ.

“ಕ-1895 ರಲ್ಲಿ ಪ್ರಕಟವಾದ ಪ್ರತಿ ಶ್ರೀಕರಿಬಸವಶಾಸ್ತ್ರೀಗಳು ಮೂರು ಹಸ್ತಪ್ರತಿಗಳ ಸಹಾಯದಿಂದ ಒಂದು ಪಾಠವನ್ನು ಸಿದ್ಧಪಡಿಸಿ ಮೈಸೂರಿನ ಶಂಕರವಿಲಾಸ ಮುದ್ರಾಕ್ಷರ ಶಾಲೆಯಲ್ಲಿ ಮುದ್ರಿಸಿ ಪ್ರಕಟಿಸಿದ್ದಾರೆ.”⁵ ಸಂಪಾದಕರು ಪ್ರತಿಗಳಲ್ಲಿನ ಅಕ್ಷರ ಸ್ವಾಲಿಂತ್ರ್ಯಗಳನ್ನು ಮಾತ್ರ ಸರಿಪಡಿಸಿ ಅಚ್ಚ ಮಾಡಿದ್ದಾರೆ. ಪ್ರಸ್ತಾವನೆಯನ್ನಾಗಲಿ, ಅನುಭಂಧವನ್ನಾಗಲಿ ಸಿದ್ಧಪಡಿಸುವ ಗೋಜಿಗೆ ಹೋಗಿಲ್ಲ. ಕವಿಯ ಕಾಲ, ದೇಶ ಮುಂತಾದವುಗಳ ಬಗೆಯು ಚರ್ಚಿಸಿಲ್ಲ. ಆದಿಯಲ್ಲಿ ತಾವು ಈ ಕಾವ್ಯವನ್ನು ಮುದ್ರಿಸಿದುದರ ಉದ್ದೇಶವನ್ನು ನಾಲ್ಕು ಮುಟ್ಟಿಗಳಲ್ಲಿ ಹೇಳಿ ಕಾವ್ಯದ ವಿಷಯಾನುಕ್ರಮಣಿಕೆಯನ್ನು ಮಾತ್ರ ಕೊಟ್ಟಿದ್ದಾರೆ. ಪದ್ಯಗಳನ್ನು ಕ್ರಮವಾಗಿ ಜೋಡಿಸದೆ ಅಚ್ಚಮಾಡಿದ್ದಾರೆ. ಪ್ರತಿ ಶುದ್ಧವಾಗಿದೆ ಪಾಠ ಪರಿಷ್ಕರಣೆ ಉಚಿತವಾಗಿದೆ. ಈ ಪ್ರತಿಯನ್ನು ಮೂಲ ಪ್ರತಿಯನ್ನಾಗಿ ಮೈಲಹಳ್ಳಿ ರೇವಣ್ಣನವರು ಇಟ್ಟಿಕೊಂಡಿದ್ದಾರೆ.

ಗ-ಪ್ರತಿ ಇದರ ಸಂಪಾದಕರು ಎ.ಎಂ.ಪಾಟೀಲ ಮತ್ತು ಎಲೋ.ಪ್ರೇಮೋಂಬಳ ಅವರು. ಇದಕ್ಕೆ ವ್ಯಾ.ನಾಗೇಶ ಶಾಸ್ತ್ರೀಗಳು ಪ್ರಸ್ತಾವನೆ ಬರೆದಿದ್ದಾರೆ. ಕೃತಿ ಸಂಪಾದಿಸಲು ಮುದ್ರಿತ ಎರಡು ಪ್ರತಿಗಳನ್ನು ಉಪಯೋಗಿಸಿದ್ದಾರೆ. 1951 ರಲ್ಲಿ ಪ್ರಕಟವಾದ ಈ

⁵. ಮೈಲಹಳ್ಳಿ ರೇವಣ್ಣ. ಸಿದ್ಧೇಶ್ವರ ಮರಾಠ. ಪು.55

⁶. ಅದೇ. ಪು.2

ಗ್ರಂಥದಲ್ಲಿ ಅರ್ಥಕೋಶ ಮಾತ್ರ ಕೊಟ್ಟಿದ್ದಾರೆ.
ಲುಳಿದಂತೆ ಶಾಸ್ತ್ರೀಯ ಅಧ್ಯಯನ ಇರುವುದಿಲ್ಲ.
ಗಮಗಿನ ತೋಂಟದಾಯ್ಕ ಮತ್ತ ಧಾರವಾಡ
ಇವರು ಪ್ರಕಟಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ಮೈಲಹಳ್ಳಿ ರೇವಣ್ಣಾ
ಅವರ ಗ್ರಂಥಸಂಪಾದನೆಯ ವಿಧಾತ್ಮಕ ಸಿದ್ಧೇಶ್ವರ
ಪುರಾಣ ಸಂಪಾದನಾ ಕಾರ್ಯದಲ್ಲಿ
ಗೋಚರವಾಗುತ್ತದೆ.

ಪರಾಮರ್ಶನ ಗ್ರಂಥಗಳು

- ರಾಜೇಗೌಡ. ಹ.ಕ. (2022). ಕಾಲುದಾರಿಯ ಮೈಲುಗಲ್ಲು (ಅಭಿನಂದನಾ ಗ್ರಂಥ). ರಾಜ್ ಪ್ರಕಾಶನ.
- ಮೈಲಹಳ್ಳಿ ರೇವಣ್ಣಾ (ಸಂ). (2001). ವಿರತಕ ತೋಂಟದಾಯ್ಕ ವಿರಚಿತ ಸಿದ್ಧೇಶ್ವರ ಪುರಾಣ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಾನಿಲಯ.
- ಎಪ್ಪಿಗ್ರಾಫಿಯಾ ಕನರ್ಕಟಿಕ, ಸಂಪುಟ-8. (1984). ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಾನಿಲಯ.
- ಕರಿಬಸವಶಾಸ್ತ್ರೀಗಳು ಪಿ.ಆರ್. ಶ್ರೀ ಸಿದ್ಧೇಶ್ವರ ಪುರಾಣ.